


ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಕಾರ್ಯವಾಲಕ ಅಭಿಯಂತರರ ಕಛೇರಿ, ಸ್ನೇಹಲ್ ನೆಲ್ ಫಾರ್ ಸಬ್ಸೈನ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಎನ್.ಆರ್ ಚೌಕ್, ಬೆಂಗಳೂರು - 02

ಮಾಹಿತಿ ಹಕ್ಕು ಕಾಯ್ದೆ - 2005 ನೇಕ್ಕನ್ 4ರ ಅನ್ವಯ ಪ್ರಕಟಿಸಿದ್ದು

ಕ್ಷೇತ್ರಿಕೆ-1: ವಿಭಾಗದ ರಚನೆ, ಕಾರ್ಯಗಳು ಮತ್ತು ಕರ್ತವ್ಯಗಳ ವಿವರಗಳು.

- **ಕಛೇರಿಯ ಹೀಸರು:** ಕಾರ್ಯವಾಲಕ ಅಭಿಯಂತರರ ಕಛೇರಿ, ಸ್ನೇಹಲ್ ನೆಲ್ ಫಾರ್ ಸಬ್ಸೈನ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಎನ್.ಆರ್ ಚೌಕ್, ಬೆಂಗಳೂರು - 02
- **ರಚನೆ:**



● **ಕಾರ್ಯಗಳು:** ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವರ್ತಿಯಿಂದ ಬೆಂಗಳೂರು ನಗರದ ಹಲವು ಜಂಕ್ಷನ್‌ಗಳಲ್ಲಿ ವಾಹನ ಸಂಚಾರವನ್ನು ಸುಗಮಗೊಳಿಸಲು ಮತ್ತು ಸಿಗ್ನಲ್ ರಹಿತ ಮಾಡಲು ವಾಹನ ಸುರಂಗ ಮಾರ್ಗ, ಮೇಲು ಸೇತುವೆ, ಹಾಗೂ ಪಾದಚಾರಿ ಸುರಂಗ ಮಾರ್ಗಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಬೆಂಗಳೂರುನಲ್ಲಿ ಈಗಾಗಲೇ ಅಂಡರ್ ಪಾಸ್, ಮೇಲು ಸೇತುವೆ, ಮತ್ತು ಪಾದಚಾರಿ ಸುರಂಗ ಮಾರ್ಗವನ್ನು ನಿರ್ಮಿಸಲಾಗಿದೆ. ಈ ವಿಭಾಗ ಕಾರ್ಯವಾಲಕ ಅಭಿಯಂತರರ ಕಳೇರಿ, ಸ್ವೇಷಲ್ ಸೇಲ್ ಫಾರ್ ಸಬ್ಸೆನ್ಸ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಎನ್.ಆರ್ ಚೋಕ, ಬೆಂಗಳೂರು – 02, ಮುಖ್ಯ ಅಭಿಯಂತರರು, ಬೃಹತ್ ರಸ್ಟೇಂಟ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಎನ್.ಆರ್ ಚೋಕ, ಬೆಂಗಳೂರು – 02 ರವರ ಅಧಿನಂದಲ್ಲಿ ಕೆಲಸ ನಿರ್ವಹಿಸುತ್ತಿದೆ. ಈ ವಿಭಾಗದಡಿಯಲ್ಲಿ ಸುರಂಗ ಮಾರ್ಗಗಳ ಮಾಹಿತಿಯು ಈ ಕೆಳಗಿನಂತಿರುತ್ತದೆ.

- | | | |
|------------------------|---|--------|
| ಅ) ಸುರಂಗ ಮಾರ್ಗ | – | 5 ನಂ. |
| ಆ) ಮೇಲು ಸೇತುವೆ | – | 3 ನಂ. |
| ಇ) ಪಾದಚಾರಿ ಸುರಂಗ ಮಾರ್ಗ | – | 10 ನಂ. |

ಕಾರ್ಯವಾಲಕ ಅಭಿಯಂತರರು ಇವರು ಸ್ವೇಷಲ್ ಸೇಲ್ ಫಾರ್ ಸಬ್ಸೆನ್ಸ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಕಳೇರಿಯ ಮುಖ್ಯಸ್ಥಾಗಿರುತ್ತಾರೆ. ಇವರ ಅಧಿನಂದಲ್ಲಿ 2 ಶಾಖೆಗಳು ಕಾರ್ಯ ನಿರ್ವಹಿಸುತ್ತವೆ.

- 1) ತಾಂತ್ರಿಕ ಶಾಖೆ
- 2) ಆಡಳಿತ ಶಾಖೆ

1. ತಾಂತ್ರಿಕ ಶಾಖೆ:

ಕಾರ್ಯವಾಲಕ ಅಭಿಯಂತರರು ಈ ವಿಭಾಗ ಕಾರ್ಯಲಯದ ತಾಂತ್ರಿಕ ವಿಷಯಗಳಿಗೆ ಸಂಬಂಧಪಟ್ಟ ಎಲ್ಲಾ ಕಾರ್ಯಗಳ ಕಾರ್ಯಭಾರವನ್ನು ಹೊಂದಿದ್ದು, ಇವರಿಗೆ ಸಹಾಯಕ್ಕಾಗಿ ಸಹಾಯಕ ಕಾರ್ಯವಾಲಕ ಅಭಿಯಂತರರು – 01, ಸಹಾಯಕ ಅಭಿಯಂತರರು – 02, ಕಿರಿಯ ಅಭಿಯಂತರರು – 01, ಕಾರ್ಯನಿರ್ವಹಿಸುತ್ತಾರೆ.

- 1 ಉದ್ದೇಶಿಸಿರುವ ಸುರಂಗ ಮಾರ್ಗಗಳು, ಮೇಲು ಸೇತುವೆಗಳು ಮತ್ತು ಪಾದಚಾರಿ ಸುರಂಗ ಮಾರ್ಗ ಕಾಮಗಾರಿಗಳ ನಿರ್ಮಾಣ ಹಾಗೂ ನಿರ್ವಹಣೆ ಹಾಗೂ ಪರಿವೀಕ್ಷಣೆ ಹಾಗೂ ತಾಂತ್ರಿಕವಾಗಿ ಪರಿಶೀಲಿಸುವುದು.
- 2 ಅಂದಾಜು ಪಟ್ಟಿ ಹಾಗೂ ವಿನ್ಯಾಸಗಳನ್ನು ತಯಾರಿಸಿ ಆಡಳಿತಾತ್ಮಕ ಅನುಮೋದನೆಗಾಗಿ ಹಾಗೂ ತಾಂತ್ರಿಕ ಮಂಜೂರಾತ್ಮಿಗಾಗಿ ವಿಭಾಗ ಕಳೇರಿಗೆ ಸಲ್ಲಿಸುವುದು.
- 3 ಯೋಜನೆಗಳ ಅನುಷ್ಠಾನದ ಪ್ರಗತಿ ಪತ್ರಿಕೆಗಳನ್ನು ತಯಾರಿಸಿ ವಿಭಾಗ ಕಳೇರಿಗೆ ಸಲ್ಲಿಸುವುದು.
- 4 ಕಾಮಗಾರಿಗಳ ಕಾರ್ಯಕ್ರಮ ಪಟ್ಟಿ ತಯಾರಿಸುವುದು ಹಾಗೂ ಅನುಮೋದನೆ ಪಡೆಯುವುದು.
- 5 ಯೋಜನೆಗಳ ನಿರ್ಮಾಣದ ಪಾಠಿಗಳನ್ನು ನಮೂದಿಸಿ ತಯಾರಿಸಿ ವಿಭಾಗ ಕಳೇರಿಗೆ ಸಲ್ಲಿಸುವುದು.

2. ಆಡಳಿತ ಶಾಖೆ:

ಕಾರ್ಯವಾಲಕ ಅಭಿಯಂತರರು ವಿಭಾಗ ಕಳೇರಿಯಲ್ಲಿ ಒಟ್ಟು 08 ಸಿಬ್ಬಂದಿಯವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಂಖ್ಯೆಗಳ ಪ್ರಕ್ರಿಯೆ ಹಾಲಿ ಕಾರ್ಯ ನಿರ್ವಹಿಸುತ್ತಿರುವ ವರ್ಗ ಐ – 2, ವರ್ಗ ಬಿ – 03, ವರ್ಗ ಕಿ – 01 ಹುದ್ದೆಗಳಲ್ಲಿದ್ದಾರೆ.

ಆಡಳಿತ ಶಾಖೆಯಲ್ಲಿ ಇಬ್ಬರು ದ್ವಿತೀಯ ದಜ್ಞ ಸಹಾಯಕರು ಕಾರ್ಯನಿರ್ವಹಿಸುತ್ತಿದ್ದು, ಇವರಲ್ಲಿ ಒಬ್ಬರು ಆಡಳಿತ ಸಂಬಂಧಪಟ್ಟಂತೆ ನೌಕರರ ಸೇವಾ ವಿವರಗಳು ಸಿಬ್ಬಮದಿ ವೇತನಾ ಬಿಲ್ಲು ಹಾಗೂ ಸದರಿ ನೌಕರರ ರಜೆ ಇತ್ತಾದಿಗಳ ನಿರ್ವಹಣೆ ಮತ್ತು ಸಿಬ್ಬಂದಿಗೆ ಸಂಬಂಧಪಟ್ಟ ನಿಯತಕಾಲಿಕಗಳನ್ನು ಸಲ್ಲಿಸುವ ಕಾರ್ಯಗಳನ್ನು ಕಾರ್ಯವಾಲಕ ಅಭಿಯಂತರರು ಆಡೆಶಗಳ ಮೇಲೆಗೆ ಕಾರ್ಯನಿರ್ವಹಿಸುತ್ತಾರೆ. ಈ ಆಡಳಿತ ಶಾಖೆಯಲ್ಲಿ ನಿರ್ವಹಿಸುವ ಸಂಕ್ಷಿಪ್ತ ಕೆಲಸಗಳ ವಿವರಗಳನ್ನು ಈ ಆಡಳಿತ ಶಾಖೆಯಲ್ಲಿ ನಿರ್ವಹಿಸುವ ಸಂಕ್ಷಿಪ್ತ ಕೆಲಸಗಳ ವಿವರಗಳನ್ನು ಈ ಕೆಳಕಂಡಂತೆ ನೀಡಲಾಗಿದೆ.

- 1) ಆಡಳಿತ ಶಾಖೆಯ ಆಡಳಿತಕ್ಕ ಸಂಬಂಧಪಟ್ಟಂತೆ ನೌಕರರ ಸೇವಾ ವಿವರಗಳ ಹಾಗೂ ಬಡ್ಡಿಗಳ ಮತ್ತು ನಿವೃತ್ತಿ, ಹಿಂಜಣಿ, ರಜೆ ವರ್ಗೀರೆಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸಲ್ಲಿಸುವುದು ಮತ್ತು ನಿರ್ವಹಿಸುವುದು.
- 2) ಸಿಬ್ಬಂದಿ ವರ್ಗದ ವೇತನ ಬಿಲ್ಲುಗಳನ್ನು ಹಾಗೂ ಸಾದಿಲ್ಲಾರು ಬಿಲ್ಲುಗಳನ್ನು ಸಿದ್ಧಪಡಿಸುವುದು ಮತ್ತು ಸಂಬಂಧಪಟ್ಟಂತೆ ಅನುದಾನ ವರ್ಗೀರೆಗಳನ್ನು ಬಿಲ್ಲುಗಳಿಗೆ ಸಹಕ್ರಮ ಅಧಿಕಾರಿಯ ಅನುಮೋದನೆ ಪಡೆದ ನಂತರವೇ ನಗದೀಕರಣಕ್ಕೆ ಸಲ್ಲಿಸುವುದು.

- 3) ಆಡಳಿತ ಶಾಖೆಯ ಇನ್ವೋಬ್ಜ್ ದ್ವಿತೀಯ ದರ್ಜೆ ಸಹಾಯಕರು ಕಣ್ಣೇರಿಗೆ ಬರುವ ಮತ್ತು ಕಣ್ಣೇರಿಯಿಂದ ಹೋಗುವ ಪತ್ರಗಳ ಸ್ವೀಕೃತಿ ಮತ್ತು ರವಾನೆ ಕಾರ್ಯದೊಂದಿಗೆ ವಿಭಾಗ ಕಣ್ಣೇರಿಯಿಂದ ನೀಡುವ ಅಳತೆ ಮನುಕದ ದಾಖಲೆಗಳ ನಿರ್ವಹಣೆ ಹಾಗೂ ಅಂಚೆ ಚೀಟಿಗಳ ದಾಸ್ತಾನು ನಿರ್ವಹಣೆ ನಿರ್ವಹಿಸುತ್ತಾರೆ.

ಕ್ಷೇತ್ರಿಕಿ-2: ವಿಭಾಗದ ಅಧಿಕಾರಿಗಳ ಮತ್ತು ನೌಕರರ ಅಧಿಕಾರಗಳು ಮತ್ತು ಕರ್ತವ್ಯಗಳು:

ಕಾರ್ಯಪಾಲಕ ಅಭಿಯಂತರರು ಇವರು ಸ್ನೇಷಲ್ ಸೆಲ್ ಫಾರ್ ಸ್ಪೈಸ್‌ನ್ ಬ್ಯಾಕ್‌ಟ್ ಬೆಂಗಳೂರು ಮಹಾನಗರ ಪಾಲಿಕೆ, ಕಣ್ಣೇರಿಯ ಮುಖ್ಯಸ್ಥರು ಬೆಂಗಳೂರು ಇವರ ಅಧೀನದಲ್ಲಿ ಕೆಲಸ ನಿರ್ವಹಿಸುತ್ತಾರೆ.

ಕಾರ್ಯಪಾಲಕ ಅಭಿಯಂತರರು ಇವರು ಸ್ನೇಷಲ್ ಸೆಲ್ ಫಾರ್ ಸ್ಪೈಸ್‌ನ್ ರವರ ಕಾರ್ಯಭಾರ ಈ ಕೆಳಗಿನಂತಿರುತ್ತದೆ.

- 1) ಸ್ನೇಷಲ್ ಸೆಲ್ ಫಾರ್ ರೋಡ್ ಅಂಡರ್ ಪಾಸ್ ಉಪ-ವಿಭಾಗದ ಮುಖ್ಯಸ್ಥರಾಗಿ ಕಾರ್ಯಪಾಲಕ ಅಭಿಯಂತರರು ಸ್ನೇಷಲ್ ಸೆಲ್ ಫಾರ್ ಸ್ಪೈಸ್‌ನ್ ರವರ ಇರುತ್ತಾರೆ.
- 2) ಮೇಲಾಧಿಕಾರಿಗಳು ನೀಡಿರುವ ತಪಾಸಣೆಯ ಟಿಪ್ಪಣಿಗಳಿಗೆ ತ್ವರಿತವಾಗಿ ಅನುಸರಣಾ ವರದಿಯನ್ನು ನಿಯಮಾವಳಿಗಳಂತೆ ಸಲ್ಲಿಸುವುದು.
- 3) ವಿಭಾಗದ ಸಿಬ್ಬಂದಿ, ಲೆಕ್ಕ ವಿಚಾರಗಳು ಮತ್ತು ತಾಂತ್ರಿಕ ವಿಚಾರಗಳು ಈ ಎಲ್ಲವನ್ನು ನಿರ್ವಹಿಸುವಲ್ಲಿ ಅವರೇ ಜವಾಬ್ದಾರರಾಗಿರುತ್ತಾರೆ.
- 4) ವಿಭಾಗದಲ್ಲಿ ಶಾಖಾಧಿಕಾರಿಗಳು ಇರುವುದಿಲ್ಲ. ಅವರ ಅಧೀನದಲ್ಲಿ, ದ್ವಿತೀಯ ದರ್ಜೆ ಸಹಾಯಕರು, ಸಹಾಯಕ ಅಭಿಯಂತರರು, ಉಪ-ವಿಭಾಗದ ಕೆಲಸಗಳನ್ನು ಜವಾಬ್ದಾರಿಯುತ್ತರಾಗಿ ಕಾರ್ಯಪಾಲಕ ಅಭಿಯಂತರರು ರವರಿಗೆ ಕೆಲಸ ನಿರ್ವಹಿಸಲು ಸಹಾಯಕರಾಗಿರುತ್ತಾರೆ.
- 5) ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರಿಗೆ ಮಾಹಿತಿಯನ್ನು ನಿಗದಿತ ದಿನಾಂಕದೊಳಗೆ ಎಲ್ಲಾ ನಿಯತಕಾಲಿಕೆಗಳನ್ನು ನಿಯಮಾನುಸಾರ ಸಲ್ಲಿಸಲು ಕ್ರಮ ತೆಗೆದುಕೊಳ್ಳುವುದು.
- 6) ಕಾಮಗಾರಿಗಳ ಅಂದಾಜು ತಯಾರಿಕೆ, ಕರಡು ಟಿಂಡರ್ ಪತ್ರಗಳ ತಯಾರಿಕೆ, ಗುತ್ತಿಗೆದಾರರಿಗೆ ನಿರ್ವಹಿತ ಇತರೆ ಕಾಮಗಾರಿಗಳ ಮಾರ್ಕೆಟ್ ಸೈಟ್ ಮಾಡುವ ಬಗ್ಗೆ ಕಾರ್ಯಪಾಲಕ ಅಭಿಯಂತರರು ರವರು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.

ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಅಭಿಯಂತರರು/ಕೆರಿಯ ಅಭಿಯಂತರರುಗಳು ತಾಂತ್ರಿಕ ವಿಚಾರಗಳು, ಶಾಖಾ ಲೆಕ್ಕಗಳು, ನಿರ್ವಹಿಸುವರು. ಇವರುಗಳು ಬಿಲ್ಲು ತಯಾರಿಕೆಗಳನ್ನು ನಿರ್ವಹಿಸುವುದು ಅಲ್ಲದೇ ಮನುಸ್ತಕಗಳಲ್ಲಿ ಕಾಮಗಾರಿಗಳ ವಿವರಗಳನ್ನು ಮತ್ತು ಅಳತೆಗಳನ್ನು ನಮೂದಿಸಿ ಗುತ್ತಿಗೆದಾರರಿಗೆ ಬಿಲ್ಲು ವಾಪತಿಸುವಲ್ಲಿ ಸರ್ಕಾರವು ನಿಗದಿಪಡಿಸಿದ ಸಮಯದೊಳಗೆ ವಾಪತಿಯಾಗುವಂತೆ ಕ್ರಮ ತೆಗೆದುಕೊಳ್ಳುವುದು.

ಕ್ಷೇತ್ರಿಕಿ-3: ಮೇಲ್ಮೈಜಾರಣೆ ಮತ್ತು ಹೊಸ್ಟೆಗಾರಿಕೆಯ ಮಾರ್ಗಗಳು ಸೇರಿದಂತೆ ತೀವ್ರಾನ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಕಾರ್ಯವಿಧಾನವನ್ನು

- ಲೋಕೋಪಯೋಗಿ ಇಲಾಖೆಯ ಸಂಹಿತೆ ಭಾಗ-1 ಮತ್ತು ಭಾಗ-2 ಕನಾಂಟಿಕ ಪಾರದರ್ಶಕ ನಿಯಮ.
- ಲೋಕೋಪಯೋಗಿ ಲೆಕ್ಕ ಸಂಹಿತೆ ಭಾಗ-1 ಮತ್ತು ಭಾಗ-2ನ್ನು ಅನುಸರಿಸಲಾಗುತ್ತದೆ.
- ಭೂಸ್ವಾಧಿನ ಕಾರ್ಯ
- ಮದ್ದಿಫೆ ಕಾರ್ಯಗಳನ್ನು ಅನುಸರಿಸಲಾಗುತ್ತದೆ.

ಅಡಳಿತವನ್ನು ನಿರ್ವಹಿಸಲು

- ಕನಾಂಟಿಕ ನಾಗರಿಕ ಸೇವಾ ನಿಯಮಾವಳಿಗಳು
- ಕನಾಂಟಿಕ ಆರ್ಥಿಕ ಸಂಹಿತೆ
- ಕನಾಂಟಿಕ ಬಜಾನಾ ಸಂಹಿತೆ
- ಕನಾಂಟಿಕ ನಾಗರಿಕ ಸೇವಾ (ನಡತೆ) ನಿಯಮಗಳು

- ಇವುಗಳನ್ನು ಅನುಸರಿಸಲಾಗುತ್ತಿದೆ.

ಕ್ಷೇತ್ರಿ-4: ವಿಭಾಗದ ಕಾರ್ಯಗಳ ನಿರ್ವಹಣೆಗೆ ಅದು ಹೊಂದಿರುವ ಸೂತ್ರಗಳು;

ಕ್ಷೇತ್ರಿ-5: ಅದರ ಕಾರ್ಯಗಳನ್ನು ನೇರವೇರಿಸುವುದಕ್ಕಾಗಿ ಅದು ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ಅಥವಾ ಅದರ ಉದ್ದೇಶಿಗಳು ಬಳಸುವ ನಿಯಮಗಳು, ವಿನಿಯಮನಗಳು, ಅನುಸೂಚಿಗಳು, ಕ್ಷೇತ್ರಿಗಳು ಮತ್ತು ದಾಖಲೆಗಳ ವಿವರ.

ಕಭೀರಿ ಕ್ಷೇತ್ರಿ ನಿಯಮಗಳು, ವಿನಿಯಮಗಳು ಮತ್ತು ಸೂಚನೆಗಳು

- ಕನಾರ್ಟಿಕ ನಾಗರಿಕ ಸೇವಾ ನಿಯಮಗಳು
- ಕನಾರ್ಟಿಕ ಆರ್ಥಿಕ ಸಂಹಿತೆ
- ಲೋಕೋಪಯೋಗಿ ಇಲಾಖೆಯ ಸಂಹಿತೆ ಭಾಗ-1 ಮತ್ತು ಭಾಗ-2
- ಕನಾರ್ಟಿಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಆಧ್ಯಾದೇಶ 2000
- ಲೋಕೋಪಯೋಗಿ ಲೆಕ್ಕ ಸಂಹಿತೆ ಭಾಗ-1 ಮತ್ತು ಭಾಗ-2 ನ್ನು ಅನುಸರಿಸಲಾಗುವುದು.
- ಕನಾರ್ಟಿಕ ಎಜಾನೆ ಸಂಹಿತೆ
- ಚಾಲ್ತಿ ದರ ಪಟ್ಟಿ
- ಬಜೆಟ್ ಕ್ಷೇತ್ರಿ

ಕ್ಷೇತ್ರಿ-6: ಅದು ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ದಸ್ತಾವೇಚುಗಳ ಪ್ರಾರ್ಥನೆಗಳ ವಿವರವಟ್ಟಿಗಳು

- 1) ಕಾರ್ಯವಾಲಕ ಅಧಿಯಂತರರ ರವರ ಮಟ್ಟದಲ್ಲಿ ಮಂಜೂರಾದ ಅಂದಾಜು ಪತ್ರಿಕೆಗಳು ಮತ್ತು ಅದಕ್ಕೆ ಸಂಬಂಧಿಸುತ್ತಿರುವ ಕಡತಗಳು
- 2) ಪ್ರಗತಿಯ ವರದಿಗಳು
- 3) ದರ ಸೂಚಿಕ
- 4) ಆಯವ್ಯಯ ಕಾಮಗಾರಿಗಳ ವಹಿ
- 5) ಕರಾರು ಒಪ್ಪಂದ ರಿಜಿಸ್ಟ್ರೇಷನ್
- 6) ಕಾರ್ಯದೇಶ ರಿಜಿಸ್ಟ್ರೇಷನ್
- 7) ಆಡಳಿತಾತ್ಮಕ ಅನುಮೋದನೆ ನೀಡುವ ರಿಜಿಸ್ಟ್ರೇಷನ್
- 8) ತಾಂತ್ರಿಕ ಮಂಜೂರಾತಿ ನೀಡುವ ರಿಜಿಸ್ಟ್ರೇಷನ್
- 9) ಹಾಜರಾತಿ ಪುಸ್ತಕ
- 10) ಪತ್ರಾರ್ಥಿಕವಲ್ಲದ ಅಧಿಕಾರಿಗಳ ಸಾಂಧಬಿಕ ರಚೆ ಕಡತ ಅರ್ಜಿಗಳೊಂದಿಗೆ
- 11) ವಿಧಾನ ಸಭೆ/ಪರಿಷತ್ತು ಪ್ರಶ್ನೆಗಳ ವಹಿ
- 12) ಸಾಮಾನ್ಯ ಸ್ವೀಕೃತಿ ವಹಿ
- 13) ರವಾನೆ ವಹಿ
- 14) ಸಫ್ಟೀಯ ವಿತರಣಾ ರವಾನೆ
- 15) ಎಲ್.ಎ.ಸಿ ರಿಜಿಸ್ಟ್ರೇಷನ್

ಕ್ಷೇತ್ರಿ-7: ಅದರ ಕಾರ್ಯನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಡನೆ ಸಂಮಾಲೋಚನೆಯಲ್ಲಿ ಅಥವಾ ಅವರ ಘೂತಿನಿಧ್ಯವಿರುವಂತೆ ಮಾಡಲು ಇರುವಂಥ ಯಾವುದೇ ವ್ಯವಸ್ಥೆಯ ವಿವರಗಳು.

ಕೇಂದ್ರ ಕಭೀರಿಯ ಅವರಣದಲ್ಲಿ ಮಾಹಿತಿ ಹಕ್ಕು ಕಾಯ್ದೆ ಕೇಂದ್ರವನ್ನು ತೆರೆಯಲಾಗಿದೆ, ಸದರಿ ಕೇಂದ್ರದಲ್ಲಿ ಪಾಲಿಕೆಯ ವಾಯ್ಪೈಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಕೋರಿ ಬಂದ ಅರ್ಜಿಗಳನ್ನು ಸಂಬಂಧಿಸುತ್ತಿರುವ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ನೀಡಿ ಅವರಿಂದ

ಸಾರ್ವಜನಿಕರಿಗೆ ಮಾಹಿತಿಗಳನ್ನು ನೀಡುವುದು. ಕಾರ್ಯ ನೀತಿಯ ರಚನೆ ಬಗ್ಗೆ ಗ್ರಾಹಕರ ಪೇದಿಕೆ ಹಾಗೂ ಇತರ ಸೇವಾ ಸಂಸ್ಥೆಗಳ ಜೊತೆ ಚರ್ಚಿಸಿ ಕಾರ್ಯ ವಿಧಾನಗಳನ್ನು ಉತ್ತಮಗೊಳಿಸಲಾಗುತ್ತಿದೆ.

ಕ್ಷೇತ್ರಿಕೆ-8: ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಅಥವಾ ಇತರ ನಿರ್ಬಾಯಗಳು ಮತ್ತು ಅದರ ಭಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಹೆಚ್ಚು ವ್ಯಕ್ತಿಗಳನ್ನೂ ಒಗ್ಗೊಂಡ ಮಂಡಳಿಗಳು, ಪರಿಷತ್ತುಗಳು, ಸಮಿತಿಗಳ ಮತ್ತು ಇತರ ನಿರ್ಬಾಯಗಳ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೇಯೇ ಅಥವಾ ಅಂತಹ ಸಭೆಗಳ ನಡವಳಿಗಳು ಸಾರ್ವಜನಿಕರಿಗೆ ದೊರೆಯುತ್ತವೇಯೇ ಎಂಬುದರ ವಿವರಪಟ್ಟಿಕೆಯು:

-----ಅನ್ವಯಿಸುವುದಿಲ್ಲ---

ಕ್ಷೇತ್ರಿಕೆ-9: ಅದರ ಅಧಿಕಾರಿಗಳ ಮತ್ತು ನೌಕರರ ನಿರ್ದೇಶಿಕಾಯನ್ನು

ಈ ಇಲಾಖೆಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರ, ಸಹಾಯಕ ಅಭಿಯಂತರರ ಮತ್ತು ಕಿರಿಯ ಅಭಿಯಂತರರ ಬಗ್ಗೆ ಕ್ಷೇತ್ರಿಕೆ-2 ರಲ್ಲಿ ಈಗಾಗಲೇ ತಿಳಿಸಲಾಗಿದೆ.

ಕ್ಷೇತ್ರಿಕೆ-10: ಅದರ ವಿನಿಯಮನಗಳಲ್ಲಿ ಉಪಭಂಗಿರುವಂತೆ ಪರಿಹಾರದ ವ್ಯವಸ್ಥೆಯೂ ಸೇರಿದಂತೆ ಅದರ ಪ್ರತಿಯೊಬ್ಬ ಅಧಿಕಾರಿ ಮತ್ತು ನೌಕರರು ಹಡೆಯುವ ತಿಂಗಳ ಗೌರವ ಧನವನ್ನು:

ಕ್ರಮ. ಸಂಖ್ಯೆ	ಹುದ್ದೆ	ಹೆಸರು	ವೇತನ ಶ್ರೇಣಿ	ಮೂಲ ವೇತನ
1	ಕಾರ್ಯಪಾಲಕ ಅಭಿಯಂತರರು	ಶ್ರೀ. ಎಂ.ಎನ್ ವಿಶ್ವನಾಥ	ರೂ. 15,200.00 – ರೂ. 25,650.00	ರೂ. 25,650.00
2	ಸಹಾಯಕ ಕಾರ್ಯಪಾಲಕ ಅಭಿಯಂತರರು	ಶ್ರೀ. ಎಂ. ರಮುಕಾಂತ ದೆಸಲಿ	ರೂ. 14,050.00 – ರೂ. 25,050.00	ರೂ. 25,050.00
3	ಸಹಾಯಕ ಅಭಿಯಂತರರು	ಶ್ರೀ.ಬಿ.ಎನ್ ರಾಘವೇಂದ್ರ ಶ್ರೀಮತಿ ಅಜಿತಾ ವಿ.ಎನ್	ರೂ. 11,400.00 – ರೂ. 21,700.00 ರೂ. 11,400.00 – ರೂ. 21,700.00	ರೂ. 11,700.00 ರೂ. 11,700.00
4	ಕಿರಿಯ ಅಭಿಯಂತರರು	ಶ್ರೀ. ಎನ್.ಡಿ ಪೆಂಟೇಶ್	ರೂ. 11,700.00 – ರೂ. 21,700.00	ರೂ. 11,700.00
6	ದ್ವಿತೀಯ ದಜ್ಞ ಸಹಾಯಕರು	ಶ್ರೀ. ದೇವರಾಜ್ ಶ್ರೀ. ರಾಘವೇಂದ್ರ	ರೂ. 5,200.00 – ರೂ. 8,200.00 ರೂ. 5,200.00 – ರೂ. 8,200.00	ರೂ. 7,275.00 ರೂ. 6,000.00
7	ವರ್ಗ ಡಿ	ಶ್ರೀ. ತಾರಕ್‌ನಾಥ	ರೂ. 4,800.00 – ರೂ. 7,275.00	

ಕ್ಷೇತ್ರಿಕೆ-11: ಎಲ್ಲ ಯೋಜನೆಗಳ ವಿವರಗಳನ್ನು ಸೂಚಿಸುವ, ಪ್ರಸ್ತಾವಿತ ವೆಚ್ಚಗಳನ್ನು ಮತ್ತು ಮಾಡಲಾದ ಬಟ್ಟವಾಡಿಗಳ ವರದಿಯನ್ನು ಸೂಚಿಸಿ, ಅದರ ಪ್ರತಿಯೊಂದು ಏಕೆಂದ್ರಿಕೆ ಹಂಚಿಕೆ ಮಾಡಲಾದ ಅಧಿಕೃತವನ್ನು:

ಕ್ರ. ಸಂ.	ಲೆಕ್ಕೆ ಶೀಫ್‌ಕೆ	07-08		08-09		09-10	
		ಅನುದಾನ	ವೆಚ್ಚ	ಅನುದಾನ	ವೆಚ್ಚ	ಅನುದಾನ	ವೆಚ್ಚ
1	Road Related Infrastructure		ರೂ. 920.25 ಲಕ್ಷಗಳು				
2	Construction of pass over at busy junctions with State Government Grant (p 1791)			ರೂ. 30.00 ಕೋಟಿ	ರೂ. 25.65 ಕೋಟಿ	ರೂ. 10.00 ಕೋಟಿ	ಪ್ರತಿಯೊಂದುತ್ತದೆ

ಕ್ಷೇತ्रದಿ -12 ಹಂಡಿಕೆ ಮಾಡಲಾದ ಮೊಬೈಲ್‌ನೊಂದು, ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳನ್ನು:

ಕ್ಷೇತ್ರದಿ -13 ಅದು ನೀಡಿರುವ ರಿಯಾಯಿತಿಗಳನ್ನು, ಅನುಮತಿ ಪತ್ರಗಳನ್ನು ಅಥವಾ ಅಧಿಕಾರ ಪತ್ರಗಳನ್ನು ಪಡೆಯುವವರ ವಿವರಗಳನ್ನು:
-----ಅನ್ವಯಿಸುವುದಿಲ್ಲ---

ಕ್ಷೇತ್ರದಿ -14 ಅದರ ಬಳಿ ಲಭ್ಯವಿರುವ ಅಥವಾ ಅದು ಹೊಂದಿರುವ ವಿದ್ಯಾನ್ಯಾನ ರೂಪಕ್ಕೆ ಪರಿಪರ್ತಿಸಿರುವ, ಮಾಹಿತಿಗೆ ಸಂಬಂಧಿಸಿದ ವಿವರಗಳನ್ನು:

-----ಅನ್ವಯಿಸುವುದಿಲ್ಲ---

ಕ್ಷೇತ್ರದಿ -15 ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು ನಿರ್ವಹಿಸುತ್ತಿದ್ದಲ್ಲಿ ಅದರ ಕೆಲಸದ ಸಮಯವನ್ನೊಂದಂತೆ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರಗಳನ್ನು:

-----ಅನ್ವಯಿಸುವುದಿಲ್ಲ---

ಕ್ಷೇತ್ರದಿ-16 ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮಗಳು ಮತ್ತು ಇತರ ವಿವರಗಳನ್ನು:

ಇಲಾಖೆಯಲ್ಲಿರುವ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರು, ಪದನಾಮ ಮತ್ತು ವಿವರಗಳು, ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರು, ಪದನಾಮ.

- ಸಾರ್ವಜನಿಕ ಮಾಹಿತಿ ಅಧಿಕಾರಿ : ಕಾರ್ಯಪಾಲಕ ಅಭಿಯಂತರರು ಸ್ನೇಷಲ್ ಸೆಲ್ ಫಾರ್ ಸಬ್ಸೆನ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಎನ್.ಆರ್ ಚೌಕ್, ಬೆಂಗಳೂರು – 02
- ಸಾರ್ವಜನಿಕ ಸಹಾಯಕ ಮಾಹಿತಿ ಅಧಿಕಾರಿ : ಸಹಾಯಕ ಕಾರ್ಯಪಾಲಕ ಅಭಿಯಂತರರು, ಸ್ನೇಷಲ್ ಸೆಲ್ ಫಾರ್ ರೋಡ್ ಅಂಡರ್ ಪಾಸ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಎನ್.ಆರ್ ಚೌಕ್, ಬೆಂಗಳೂರು – 02
- ಮೇಲ್ಮೈ ಪ್ರಾಧಿಕಾರ : ಮುಖ್ಯ ಅಭಿಯಂತರರು, ಬೃಹತ್ ರಸ್ತೆಗಳು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಎನ್.ಆರ್ ಚೌಕ್, ಬೆಂಗಳೂರು – 02

ಕ್ಷೇತ್ರದಿ-17 ನಿಯಮಿಸಬಹುದಾದಂತಹ ಇತರ ಮಾಹಿತಿಯನ್ನು ಪ್ರಕಟಿಸತಕ್ಕದ್ವೆ ಮತ್ತು ಆ ತರುವಾಯ ಪ್ರಕ್ರಿಯೆ ಈ ಪ್ರಕಟಿಸಿಗಳನ್ನು ಅಂದಿನವರೆಗೆ ಪರಿಷ್ಠರಿಸತಕ್ಕದ್ವೆ.

ಪಾಲಿಕೆ ವರ್ತಿಯಿಂದ ಯಾವುದಾದರೂ ಮಾಹಿತಿಗಳನ್ನು ನಿಗದಿಗೊಳಿಸಿದಲ್ಲಿ ಅದನ್ನು ಅಳವಡಿಸಲಾಗುವುದು

ಕಾರ್ಯಪಾಲಕ ಅಭಿಯಂತರರು
ಸ್ನೇಷಲ್ ಸೆಲ್ ಫಾರ್ ಸಬ್ಸೆನ್,
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಎನ್.ಆರ್
ಚೌಕ್, ಬೆಂಗಳೂರು – 02